



ಕರ्त್ತ

# ದಾಳ್

■ ಮುದಿರಾಜ್ ಬಾಣದ್

ಕಲೆ : ಬಾವು ಪತ್ರಾರ್



**ಶ**ರದಮ್ಮೆ ಬೇಳಿಗ್ಗೆ ಎದ್ದುವೆಳೆ ರಬ್ಬರ್ ತಂಬಿಗೆಯಿಂದ ಅಂಗಳಕ್ಕೆ ನೀರು ಹೊಡೆಯುತ್ತಾ ಯಾರಿಗೋ ವಚೆವಟ ಬ್ಯಾಯುತ್ತಿದ್ದಳು. ‘ಅವು ಕೈ ಸೇರೋಗಾ, ಅವಿಗೆ ಬರಬಾರದು ಬರಾ, ಬಾಯಾಗ ಹುಳ ಬಿದ್ದು ಸಾಯಲಿ, ಗಳ್ಳಿ ನನ್ನ ನಾಟ್ಯ ಅವ್ವಿಗೂ ಚೆಂದದ ಹೆಂಟಿ ಇದ್ದಳಾ. ಅವುನ ಕಳಸದ ಬಿಬ್ಬು ನನ್ನ ಹತ್ತಿ ಬಂದಾನ ಗಂಡ ಸತ್ತಿ ರಂಡೆ ಹತ್ತೆ ಬಾಡಕವ್ ಅವು ವಂತೆ ನಿವರ್ಣಂಥವಾಗ್, ಹೀಗೆ ಶೈಕ್ಷಿತ್ತಾ ಅಲ್ಲಿ ಹೊಸ್ತಿಲು ಪಕ್ಕದಲ್ಲಿ ಕುಳಿತು ಗಂಡನ ನೆನಿಸಿಕೊಂಡಳು. ತಂದು ಎಂಥಾ ಜೆಲೋ ಸಂಸಾರ. ಗಂಡ ತನಗೆ ತನ್ನ ಮಗನಿಗೆ ಯಾವುದಕ್ಕೂ ಕಡಿಮೆ ಮಾಡಿರಲ್ಲಿಲ್ಲ, ಉಂಬಾಕ ತಿಂಬಾಕ ಉಟಕಳ್ಳುಕ್. ಚೆಂದ ಚೆಂದ ಬಟ್ಟೆ, ಹೊಳ್ಳಾಗ ಅಧರ ತೊಲು ಬೋರಮಳ ಸರ, ಒಂದು ತೊಲೆ ಟಿಕಮನೀ ಸರ, ಕೆವಿಯಲ್ಲಿ ರೊಜದ ಬೆಂದೋಲಿ, ನಡುವಿಗೆ ಹತ್ತು ತೊಲೆ ಡಾಬು ಮಾಡಿಸಿ ಹಾಕಿ ರಾಣಿ ಇಟ್ಟಾಗಿ ಇಟ್ಟಿದ್ದು. ಆದರೆ ಪರಮಾತ್ಮಾ ಯಾಕ ಇದು ಇಷ್ಟ ಅಗ್ನಿಲ್ಲ ಅಂತ ಕಾಣತ್ತೆ. ಬಂಗಾರದಂತ ಗಂಡನ ಕರಕರಂಡು ತನ್ನ ಪರದೇಶಿಯವಳಣ್ಣಾಗಿ ಮಾಡಿದ ಅಂತ ಕ್ಷೇತ್ರಾದಳು.

ಸೆರಿನಿಂದ ಚಹಾ ಹಾಕಿಕೊಂಡ ಗ್ಲಾಸಿನ ಕೆಳಗೆ ಸೆರಿನ ಅಂಚೆ, ಗ್ಲಾಸಿನ ಮೇಲೆ

ಕಾಗದದ ಚೂರು ಮುಚ್ಚಿಕೆಂಡು ಶಾರದಮ್ಮನ ಮನೆಮುಂದೆ ಸರಸರ ಹೊಗುತ್ತಿದ್ದ ಅಗಸರ ನೀಲಮ್ಮ ಹೊಸ್ತಿಲ ಮುಂದೆ ಗರಬಡಿದವರಂಗ ಶಾರದಮ್ಮ ಕುಂಡಿದ್ದು ಕಂಡು, ‘ಯಾಕಾ ಶಾರದಮ್ಮ ಹಿಂಗ್ ಕುಂಡಿದ್ದಿ, ಏನಾಯ್ತು? ನೊ ಮಗ ನಿಂಗ್ಯಾ ಎಲ್ಲಿಗೆ ಹೋಗ್ನಾನಾ’ ಅಂದಳು. ಶಾರದಮ್ಮಗೆ ನೆನ್ನ ರಾತ್ರಿ ನಡೆದಿದ್ದು ಯಾರಿಗಾದ್ದು ಹೇಳಬೇಕಿತ್ತು. ಆದರೆ ಅಂದ ವಿವ್ಯಾನ ಯಾರಿಗೆಂತ ಹೇಳೋದು, ಹೆಂಗ ಹೇಳೋದು. ಈ ನಿಂಗ್ಯಾಗೆ ಗೊತ್ತಾದರೆ ಬೆಂಕ ಬೆಂಕಿಯಾಗಿ ಅವನನ್ನು ಸುಟ್ಟಿ ಬಿತ್ತಾನಾ, ಈ ನೀಲಮ್ಮ ಬಂದು ಕರ್ತೀ ಮಾಡಿದಳು ಅಂತ ಮನ್ಸುಲಿ ಸಮಾಧಾನ ತಂದುಕೊಂಡು ನೆನ್ನ ನಡೆದ ಕತೆ ಹೇಳತೋಡಿದಳು.

ನೆನ್ನ ರಾತ್ರಿ ಜೋರಾಗಿ ಬಿಟ್ಟ ದೆವ್ವದ ಗಾಳಿಗೆ ಕರೆಂಟ್ ಹೋಗಿ ಉಂಬಂಬ ಉಂಬ ಕುತ್ತಲಾಗಿತ್ತು. ಚೆಮನೀ ಬೆಳಕಲ್ಲಿ ಉಂಟ ಮಾಡಿ ಹಾಸಿಗೆನ ಮುಟ್ಟಸವಾಗಿ ಹಾಸಿಕೊಂಡು ಚಿಲಕನ ಹಾಕಿ ಮಲಗಿಕೊಂಡಿದ್ದಳು. ಇನ್ನೇನು ನಿದ್ದ ಹತ್ತುತ್ತಿತ್ತು, ಅಷ್ಟರಲ್ಲಿ ‘ಅವು ಅಕ್ಕಾ’ ಅಂತ ಯಾರೋ ಕೂಗಿ ಚಾಗಿಲು ಬಡಿಯುವ ಶಬ್ದ. ಇಮ್ಮೆತ್ತಲ್ಲಿ ಯಾರು ಅಂತ ಎದ್ದು ಬಾಗಿಲು ತೆಗೆದಳು. ಚೆಮನೀಯ ಬೆಳಕಲ್ಲಿ ಸರಿಯಾಗಿ ಕಾಣುತ್ತಿರಲ್ಲಿ, ‘ಯಾರಪ್ಪಾ ನೀನು’ ಅಂದಳು.